

September 7, 2021

To

The General Manager	The Manager
Dept. of Corporate Services	Dept of Corporate Services
National Stock Exchange of India Limited	BSE Limited
Bandra Kurla Complex	Regd. Office: Floor 25, P J Towers
Bandra (E)	Dalal Street
Mumbai-400051	Mumbai – 400 001
Scrip Code: PRESTIGE	Scrip Code: 533274

Dear Sir/Madam,

Sub: Notice of 24th Annual General Meeting - Newspaper Publication

Pursuant to regulation 30 of SEBI (Listing Obligations and Disclosure Requirements) Regulations 2015, please find enclosed the copy of newspaper advertisement in Business Standard (English Daily) and Samyuktha Karnataka (Kannada Daily) for 24th Annual General Meeting and e-voting information.

This is for your information and records.

Thanking you

Yours faithfully

For Prestige Estates Projects Limited

Manoj Krishna JV

Company Secretary & Compliance Officer

Encl: Copy of Publication

NOTICE

Place: Mumbai



NOTICE TO THE UNIT HOLDERS OF SBI DEBT FUND SERIES C - 24 (1100 DAYS)

Unitholders are requested to note that, in terms of the Scheme Information Document, SBI Debt Fund Series C-24 (1100 Days) (the Scheme) will mature on **Tuesday, September 14, 2021** and accordingly, units of the Scheme shall be suspended from trading from the respective stock exchange

For SBI Funds Management Private Limited

Vinay M. Tonse

Date: September 06, 2021

Managing Director & CEO

Asset Management Company: SBI Funds Management Private Limited (A Joint Venture between SBI & AMUNDI) (CIN: U65990MH1992PTC065289) Trustee: SBI Mutual Fund Trustee Company Pvt. Ltd. (CIN: U65991MH2003PTC138496) **Sponsor:** State Bank of India **Regd Office:** 9th Floor, Crescenzo C - 38 & 39, G Block, Bandra-Kurla Complex, Bandra (E), Mumbai - 40005 Tel: 91-22-61793000 • Fax: 91-22-67425687 • E-mail: partnerforlife@sbimf.com • www.sbimf.com

> Mutual Fund investments are subject to market risks read all scheme related documents carefully.

SBIMF/2021/SEPT/01

PUBLIC ANNOUNCEMENT FOR THE ATTENTION OF EQUITY SHAREHOLDERS OF AKM LACE AND EMBROTEX LIMITED
Corporate Identification Number: L17291DL2009PLC196375
egistered Office – IX/6024, Ram Gali, Subhash Mohalla, Gandhi Nagar, Delhi, East Delhi - 110031 Email - akmlace@gmail.com;

Website: www.akmlace.com

PUBLIC ANNOUNCEMENT UNDER REGULATION 3 AND 4 READ WITH REGULATION 13, 14, 15(1) OF THE SECURITIES AND EXCHANGE
BOARD OF INDIA (SUBSTANTIAL ACQUISITION OF SHARES AND TAKEOVERS) REGULATIONS, 2011 ("REGULATIONS"), AND AS

AMENDED FROM TIME TO TIME

OPEN OFFER FOR ACQUISITION OF UPTO 7,86,000 (SEVEN LAKH EIGHTY SIX THOUSAND) FULLY PAID-UP EQUITY SHARES OF
FACE VALUE INR 10/- (RUPEES TEN ONLY) EACH ("EQUITY SHARES") REPRESENTING MORE THAN 26,00% OF THE TOTAL ISSUED,
OUTSTANDING AND FULLY PAID-UP EQUITY SHARE CAPITAL CARRYING VOTING RIGHTS OF AKM LACE AND EMBROTEX LIMITED, A
COMPANY REGISTERED UNDER THE COMPANIES ACT, 1956 AND HAVING ITS REGISTERED OFFICE AT IX/6024, RAM GALI, SUBHASH
MOHALLA, GANDHI NAGAR, DELHI - 110031 ("TARGET COMPANY") FROM THE PUBLIC SHAREHOLDERS OF THE TARGET COMPANY
BY MR. AMAR JITENDRA PATWA (ACQUIRER 1) (PAN: AADPPS94ZI), MS. SANGITA AMAR PATWA (ACQUIRER 2) (PAN: EMPS3036F)

THE PUBLIC APPROXIMENT ("MAY C") ("MAY CAPITAL AMAR PADWA (ACQUIRER 2) (PAN: EMPS3036F)

THE PUBLIC APPROXIMENT ("MAY C") ("MAY CAPITAL AMAR PADWA (ACQUIRER 2) (PAN: EMPS3036F)

This Public Announcement ("PA" or "Public Announcement") is being issued by Fast Track Finsec Private Limited, a Company registered und Companies Act, 1956 ("Fasttrack"), ("Manager to the Offer") for and on behalf of Acquirers to the Public Shareholders of the Target Company oursuant to and in Compliance with, amongst others, Regulations 3 and 4 of Securities and Exchange Board of India (Substantial Acquisition of Shares and Takeovers) Regulations, 2011 and subsequent amendments thereto (("SEBI (SAST) Regulations, 2011"/"Regulations")) OFFER DETAILS:

- Offer Size: The Acquirers hereby make this Open Offer ("Offer") to all the public shareholders of the Target Company to acquir upto 7,86,000 (Seven Lakh Eighty Six Thousand) fully paid up Equity Shares of face value of INR 10/- (Rupees Ten Only) each of the Target Company, as on the date of this Public Announcement, to open offer shares, subject to the terms and conditions mentioned in this Public Announcement ("PA"), Detailed Public Statement ("DPS") and Letter of Offer ("LOF") that are proposed to be issued in accordance with the Regulations
- Offer Price/ Consideration: The Offer Price of INR 10/- (Rupees Ten Only) per Equity Share ("Offer Price") which is consider accordance with Regulation 8 of the Regulations. Assuming full subscription in the Open Offer, the total consideration payable by the Acquirers will be INR 78,60,000 (Rupees Seventy-Eight Lakh Sixty Thousand Only) ("Maximum Consideration").
- Mode of Payment: The Offer Price is payable is "Cash" in accordance with Regulation 9(1)(a) of the Regulation: Type of Offer: This is a Triggered Offer under Regulations 3(1) and 4 of the Regulations. This Open Offer is not conditional offer subject to any minimum level of acceptance in terms of Regulation 19 of the Regulation. This is not a competing offer in terms of the Regulation.
- Regulation 20 of the Regulations
- TRANSACTION WHICH HAS TRIGGERED THE OPEN OFFER OBLIGATIONS (UNDERLYING TRANSACTION)

Acquirers have entered into a Share Purchase Agreement dated September 06, 2021 ("SPA") with the current promoters of the Targ Company ("Sellers") to acquire 11,70,175 (Eleven Lakh Seventy Thousand One Hundred Seventy Five) Equity Shares at a price of INR 10 (Rupees Ten Only) in compliance with the provisions of the SEBI (SAST) Regulations.

Details of underlying transaction							
Type of Transaction	Mode of Transaction	Shares/ Voting rights acquired/ proposed to be acquired		Total Consideration for shares/Voting	Mode of payment	Regulation which has triggered	
		Number	% vis a vis total equity / voting Capital	Rights acquired (INR)			
Direct Acquisition	Share Purchase Agreement	11,70,175 Equity Shares	38.85%	1,17,01,750	Cash	Regulation 3(1) and 4 of SEBI (SAST) Regulation	

Details of the Acquirer(s) /PAG

Details	Acquirer 1	Acquirer 2	Acquirer 3	Total	
Name of Acquirers	Amar Jitendra Patwa	Sangita Amar Patwa	Shah Shalvi Rajan	3	
Address	Flat No. 17, Samarth Sainath Niketan CHS, Pestom Sagar Road No. 5, Chembur, West Mumbai - 400089	Flat No. 17, Samarth Sainath Niketan CHS, Pestom Sagar Road No. 5, Chembur, West Mumbai – 400089	Flat No.17, Samarth Sainath Niketan CHS, Pestom Sagar Road No. 5, Chembur, West Mumbai - 400089		
Name(s) of persons in control/ promoters of acquirers/PAC where Acquirers/PAC are companies	Not Applicable	Not Applicable	Not Applicable		
Name of the Group, if any, to which the Acquirer/PAC belongs to	Not Applicable	Not Applicable	S. Nishka Trading India Private Limited		
Pre-Transaction shareholding Number of equity shares in the Target Company of total share capital	Nil Nil	Nil Nil	Nil Nil		
Proposed shareholding After the acquisition of shares which triggered the Open Offer (No. of Equity Shares)	3,90,059	3,90,058	3,90,058	11,70,175	
% of total share capital and total voting capital	12.95%	12.95%	12.95%	38.85%	
Any other interest in the Target Company	To the extent of shareholding and management control	To the extent of shareholding and management control	To the extent of shareholding and management control		

Details of selling shareholders, if applicable

Name, PAN & Address		Part of promoter	Details of shares/ voting rights held by the selling shareholders			
		group (Yes/ No)	Pre-Transaction		Post- Transaction	
			No. of shares	% vis a vis Total Share Capital	No. of shares	% vis a vis Total Share Capital
Name: Anoop Kumar Mangal	PAN: AJHPM9619F	Yes	2,89,575	9.61%	Nil	Nil
Address: 47 /2, B- Block, Meet Nagar, Dayalpu	Seelampur, Delhi-110094					
Name: Anoop Kumar Mangal And Sons HUF	PAN: AAJHA1144C	Yes	1,79,300	5.95%	Nil	Nil
Address: 47 /2, B- Block, Meet Nagar, Dayalpu	Seelampur, Delhi-110094					
Name: Manju Lata Mangal	PAN: AKAPM5250C	Yes	1,77,700	5.90%	Nil	Nil
Address: 47 /2, B- Block, Meet Nagar, Dayalpu	Seelampur, Delhi-110094					
Name: Shambhu Dayal Mangal	PAN: AKAPM5249D	Yes	1,48,500	4.93%	Nil	Nil
Address: 47 /2, B- Block, Meet Nagar, Dayalpu	Seelampur, Delhi-110094					
Name: Purva Mangal	PAN: AQSPM7132P	Yes	1,21,000	4.02%	Nil	Nil
Address: 47 /2, B- Block, Meet Nagar, Dayalpu	Seelampur, Delhi-110094					
Name: Punit Bansal	PAN: AWMPB7841E	Yes	1,06,700	3.54%	Nil	Nil
Address: 86, St. no. 10, Shankar Nagar, Krishna	Nagar, Delhi-110051					
Name: Shambhu Dayal Mangal and Sons HUF	PAN: AASHS0108K	Yes	73,975	2.46%	Nil	Nil
Address: 47 /2, B- Block, Meet Nagar, Dayalpu	Seelampur, Delhi-110094					
Name: Arun Kumar Mangal HUF	PAN: AALHA1610B	Yes	62,425	2.07%	Nil	Nil
Address: B-47/2, Meet Nagar, Dayalpur, Delhi	110094					
Name: Arun Kumar Mangal	PAN: AKLPM9758N	Yes	11,000	0.37%	Nil	Nil
Address: B-47/2, Meet Nagar, Dayalpur, Delhi	110094					

5) INFORMATION ABOUT THE TARGET COMPANY

Name	AKM LACE AND EMBROTEX LIMITED
CIN	L17291DL2009PLC196375
Exchange where shares are Listed	BSE Limited

- AKM Lace and Embrotex Limited, is a Public Limited Company under the Companies Act, 1956. The Corporate Identification Number of the Company is L17291DL2009PLC196375.
- Presently, Registered Office of the Target Company is situated at IX/6024, Ram Gali, Subhash Mohalla, Gandhi Nagar, Delhi 110031 As on date of this PA, the Authorised Share Capital of the Company is INR 3,20,00,000/- (Rupees Three Crore Twenty Lakh Only, divided into 32,00,000 (Thirty-Two Lakh) Equity Shares of INR 10/- (Rupees Ten Only) each and the Issued, Subscribed and Paid-up Capital of the Target Company is INR 3,01,21,750/- (Rupees Three Crore One Lakh Twenty One Thousand Seven Hundred Fifty only divided into 30,12,175 (Thirty Lakh Twelve Thousand One Hundred and Seventy Five) Equity Shares of INR 10/- (Rupees Ten Only
- Presently 30,12,175 (Thirty Lakh Twelve Thousand One Hundred and Seventy Five) Equity Shares of the Target have been listed on SMI platform of BSE Limited ("BSE") with Scrip Code 540718.
- There are no partly paid up Equity Shares of the Target Company
- Presently, the Board of Directors of the Target Company comprises of Mr. Anoop Kumar Mangal (DIN: 02816077), Ms. Purva Manga (DIN: 02816099), Mr. Shambhu Dayal Mangal (DIN: 02816124), Mr. Rinku Goyal (DIN: 06946633) & Mr. Manoj Kumar (DIN: 07812880) (Source: MCA website). As on the date of PA, none of the directors are representatives of the Acquirers.
- There are no outstanding convertible instruments such as warrants/FCDs/PCDs etc of the Target Company. (Source: Annual Report fo the year ended March 31, 2021).

OTHER TERMS OF THE OFFER

- The Detailed Public Statement pursuant to this Public Announcement and which carries all such other information of the offer including the detailed information on the offer price, detailed information on the Acquirers, detailed information on the Target Company, detailed reasons for the offer, statutory approvals for the offer, details of financial arrangement, other terms of the offer conditions to the offer etc. shall be published in all editions of any one English national daily newspaper with wide circulation, an one Hindi national daily newspaper with wide circulation, any one local language newspaper where the registered office of the Targe Company is situated and any one local language newspaper of the Stock Exchanges where the shares are listed and where the volum of trading is recoded as maximum during sixty trading days preceding the date of the Public Announcement. The Detailed Publi Statement shall be published on or before Monday i.e. September 13th, 2021
- The Acquirers undertake that they are aware of and shall comply with all obligations under the SEBI (SAST) Regulations, 2011.
- The Acquirers have adequate resources and have made firm financial arrangements for financing the acquisition of the Equity Share under the Offer in terms of Regulation 25(1) of the SEBI (SAST) Regulations, 2011.



Date: September 06, 2021

Place: New Delhi,

Telephone: +91-11-43029809 LIMITED CIN: U65191DL2010PTC200381 SEBI Reg. No: INM000012500 Website: www.ftfinsec.con Contact Person: Mr. Vikas Kumar Verma

Mr. Amar Jitendra Patwa (Acquirer 1) PAN (AADPP5942K) Ms. Sangita Amar Patwa (Acquirer 2) PAN(AADPP5943J)

Ms. Shah Shalvi (Acquirer 3) PAN (EHGPS3036F)

PRESTIGE ESTATES PROJECTS LIMITED

CIN: L07010KA1997PLC022322

Prestige Registered Office: Prestige Falcon Tower, No.19, Brunton Road, Bengaluru - 560025 Tel: +91 80 25591080, Fax: +91 80 25591945 Email: investors@prestigeconstructions.com; Website: www.prestigeconstructions.com

NOTICE OF ANNUAL GENERAL MEETING

NOTICE is hereby given that the TWENTY FOURTH Annual General Meeting (AGM) of the Members of Prestige Estates Projects Limited will be held on Monday, September 27, 2021 at 12: 00 Noon through Video Conferencing (VC) Facility / Other Audio Visual Means (OAVM), to transact the businesses as set out in the notice of the AGM.

The Notice of the Meeting setting out the Ordinary business & Special business and the Annual Report for the financial year ended 2020-21 have been mailed to all the members of the Company at their registered e-mail addresses on September 5, 2021.

Pursuant to the provisions of Section 108 of The Companies Act, 2013 read with Rule 20 of The Companies (Management and Administration) Rules, 2014, as amended, and Regulation 44 of Securities Exchange Board of India (Listing Obligations and Disclosure Requirements) Regulations, 2015, the Company is providing its members, facility to exercise their right to vote on resolutions proposed to be passed in the Annual General Meeting ("the meeting") of the Company. The members may cast their votes using an electronic voting system from a place other than the venue of the meeting (remote e-voting). The Company has engaged the services of Central Depository Services Limited (CDSL) as the agency to provide e-voting facility.

The communication relating to remote e-voting inter alia., containing User ID and Password along with a copy of the Notice convening the meeting has been mailed to the members. A copy of the AGM notice along with the e-voting instructions can also be accessed and downloaded from our website www.prestigeconstructions.com and also on the website of CDSL https://www.evotingindia.com.

The e-voting period commences on Friday, September 24, 2021 at 9.00 A.M. and ends on Sunday, September 26, 2021 at 5.00 P.M. During this period, shareholders' of the Company, holding shares either in physical form or in dematerialized form, as on the cut-off date (record date) of September 20, 2021 may cast their vote electronically. The e-voting module shall be disabled by CDSL for voting

The Board of Directors has appointed Mr. Nagendra D. Rao, Practicing Company Secretary, as the Scrutinizer for conducting the e-voting process in accordance with law and in a fair and transparent manner. The Results along with the Scrutinizer's report shall be placed on the website of the Company and on the website of CDSL within 48 hours of passing of the Resolutions at the Annual General Meeting of the Company

All Investors queries / Grievances may be addressed to Mr. Manoj Krishna JV, Company Secretary & Compliance Officer of the Company at investors@prestigeconstructions.com

Date: September 6, 2021 Place: Bengaluru

Remote e-Voting:

For and on behalf of Prestige Estates Projects Limited

Manoj Krishna IV Company Secretary and Compliance Officer

KANANI INDUSTRIES LIMITED



[CIN: L51900MH1983PLC029598]

Regd office:GE-1080, Bharat Diamond Bourse, G-Block,Bandra Kurla Complex,
Bandra (East), Mumbai, Maharashtra – 400 051, Phone: 022-40050222. .

Email: investorgrievances@kananiindustries.com; Web site: www.kananiindustries.com
NOTICE OF THE 38TH ANNUAL GENERAL MEETING. E-VOTING INFORMATION AND BOOK CLOSURE

NOTICE is hereby given that the 38th Annual General Meeting (AGM) of the members of the Company will be held on Thursday, the 30th day of September, 2021 at 10.00 a.m. (IST) through Video Conferencing (VC) facility /other audio visual means (OAVM), to transact the business as set out in the Notice of AGM. In accordance with the General Circular issued by the the Ministry of Corporate Affairs ("MCA") has vide its circular nos. 14/2020 and 17/2020 dated April 8, 2020 and April 13, 2020 respectively, in relation to "Clarification on passing of ordinary and special resolutions by companies under the Companies Act, 2013 and the rules made thereunder on account of the threat posed by Covid-19", circular no. 20/2020 dated May 5, 2020 in relation to "Clarification on holding of annual general meeting (AGM) through video conferencing (VC) or other audio visual means (OAVM)" and Circular no. 02/2021 dated January 13, 2021 in relation to "Clarification on holding of annual general meeting (AGM) through video conferencing (VC) or other audio visual means (OAVM)" (collectively referred to as "MC/A Circulars") and Securities and Exchange Board of India ("SEBI") vide its circular no . SEBI / HO / CFD / CMD1 CIR/P/2020/79 dated May 12, 2020 in relation to "Additional relaxation in relation to compliance with certain provisions of SEBI (Listing Obligations and Disclosure Requirements) Regulations 2015 – Covid-19 pandemic" and circular no. SEBI/HO/CFD/CMD2/CIR/P/2021/11 dated January 15, 2021 in relation to "Relaxation from compliance with certain provisions of the SEBI (Listing Obligations and Disclosure Requirements) Regulations, 2015 – Requirements Regulations, 2015 – Regulations, 2015 – Requirements Regulations, 2015 – Regulations, 2015 2015 due to the COVID -19 pandemic" (collectively referred to as "SEBI Circulars") permitted the holding of the Annual General Meeting ("AGM") through VC / OAVM, without physical presence of the Members at a common venue, the Annual Report 2020-21, containing the Notice of Annual General Meeting is being dispatched through electronic mode by Link Intime India Private Limited on 06th September, 2021 to those Members whose e-mai addresses are registered with the Company or Registrar & Transfer Agent and Depositories. The requirement of sending physical copies of the Notice of the AGM has been dispensed with vide MCA Circulars and the SEBI Circular.

The Annual Report 2020-21 of the Company, inter alia, containing the Notice setting out the ordinary business and special business proposed to be transacted at the meeting and the Explanatory Statement of the 38th AGM is available on the website of the Company at www.kananiindustries.com and on the websites of the Stock Exchanges viz. www.bseindia.com Acopy of the same is also available on the website or Link Intime India Pvt Ltd at https://instavote.linkintime.co.in. The Members are requested to refer the AGM notice, for instructions for attending the AGM through VC / OAVM

n compliance with Section 108 of the Companies Act, 2013 ('the Act') read with Rule 20 of the Compa (Management and Administration) Rules, 2014, as amended from time to time, the Secretarial Standard or General Meetings ('SS-2') issued by the Institute of Company Secretaries of India and Regulation 44 of the SEB (Listing Obligations and Disclosure Requirements) Regulations, 2015, the Company is providing to its Members the facility of remote e-Voting before as well as during the AGM in respect of the business to be transacted at the AGM and for this purpose, the Company has appointed Link intime India Pvt Ltd for facilitating voting through

The detailed instructions for remote e-Voting are given in the Notice of the AGM. Members are requested to note the following:

- The remote e-Voting facility shall commence on Monday, September 27, 2021 (9:00 a.m. IST) and ends or Wednesday, September 29, 2021 (5:00 p.m. IST). The e-voting Module shall be disabled by LINK for voting thereafter. Once the vote on a resolution is cast by a member, it cannot be changed subsequently.
- Those members, who will be present in the AGM through VC / OAVM facility and have not cast their vote on the resolutions through remote e-voting and are otherwise not barred from doing so, shall be eligible to vote through e-voting system during the AGM. A person whose name is recorded in the Register of Members / Register of Beneficial Owners as on the Cut-
- The members who have caste their vote(s) by remote e-voting may also attend the AGM but shall not be entitled to cast their vote(s) again in the AGM.
- Any person who acquires shares of the Company and becomes a Member of the Company after the dispatch of the Notice and holds shares as on the Cut-off Date, may obtain the login-id and password for remote e Voting by sending a request at enotices@linkintime.co.in or may contact on telephone no. 022-49186175 A person who is not a Member as on the Cut-off Date should treat the Notice of the AGM for information

Procedure for registration of e-mail address and bank details by shareholders For Temporary Registration for Demat shareholders:

- The Members of the Company holding Equity Shares of the Company in Demat Form and who have not registered their e-mail addresses may temporarily get their e-mail addresses registered with our RTA, Sharex Dynamic (India) Pvt. Ltd. a member may send an e-mail to RTA at rnt.helpdesk@linkintime.co.in.
- For Permanent Registration for Demat shareholders: Members holding shares in demat form are requested to update the same with their Depository Participant by
- $following \ the \ procedure \ prescribed \ by \ the \ Depository \ Participants.$ Registration of email id for shareholders holding physical shares:
- The Members of the Company holding Equity Shares of the Company in physical Form and who have no
- registered their e-mail addresses may get their e-mail addresses registered with our RTA, Link Intime India Private Limited a member may send an e-mail to RTA at rnt.helpdesk@linkintime.co.in. The members are requested to provide details such as Name, Folio Number, Certificate number, PAN, mobile number and e mail id and also upload the image of share certificate in PDF or JPEG format. (up to 1 MB)
- Registration of Bank Details for physical shareholders
- The Members of the Company holding Equity Shares of the Company in physical Form and who have not registered their bank details can get the same registered with our RTA, Link Intime India Private Limited a member may send an e-mail to RTA at mt.helpdesk@linkintime.co.in. The members are requested to provide details such as Name, Folio Number, Certificate number, PAN, e-mail id along with the copy of the cheque leaf with the first named shareholders name imprinted in the face of the cheque leaf containing bank name and branch, type of account, bank account number, MICR details and IFSC code in PDF or JPEG format. In case of any query, a member may send an e-mail to RTA at rnt.helpdesk@linkintime.co.in.

case of any gueries / grievances connected with remote e-Voting, the member may refer to the Freguently Asked Questions and Instavote e-Voting manual available at https://instavote.linkintime.co.in, under Help section or write an email to enoting-to-the-normal-red. Tel : 022 - 49186175 The Members who require technical assistance before / during the Meeting to access and participate in the AGM may contact to (email) <u>instameet@linkintime.co.in</u> o Call on 022-49186175. Or Email to nihar.kudaskar@linkintime.co.in call on 022-49186175.

Book Closure:

Place : Mumbai

Date :September 06, 2021

The Register of Members and the Share Transfer Books of the Company will remain closed on Wednesday September 22, 2021 to Thursday, September 30, 2021 (both days inclusive)

Option to seek speakers registration:

Members who would like to express their views or ask questions during the AGM may register themselves as a speaker by sending their request from their registered email address mentioning their name, DP ID and Client ID/folio number, PAN, mobile number at <u>darshak@kananiindustries.com</u> from atleast 48 hours prior to the date of AGM i.e. on or before 11.00 a.m. (IST) on Monday, September 27, 2021. Those Members who have registered themselves as a speaker will only be allowed to express their views/ask questions during the AGM. The Company reserves the right to restrict the number of speakers depending on the availability of time for the AGM

In case of any queries or grievances pertaining to the e-voting procedure, shareholders may get in touch with the

Mr. Darshak A. Pandya Link Intime India Private Limited Chief Financial Office Mr. Nihar Kudaska GE-1080, Bharat Diamond Bourse, G-Block,Bandra C-101, 247 Park, L.B.S Marg, Vikhroli West, Mumba Kurla Complex, Bandra (East), Mumbai, Maharashtra – 400 083 400 051 Tel: +91 22 4005 0222 Tel: 022 – 49186000 Email ID: investorgrievances@kananiindustries.com | Email ID: enotices@linkintime.co.in

> For KANANI INDUSTRIES LIMITED Harshil Kanan Managing Director

> > DIN: 01568262

UDAY JEWELLERY INDUSTRIES LIMITED

Regd Office.: 3-6-291/4/A, 1st Floor, Hyderguda, Hyderabad- 500 029; Ph: 040-48538411, E-mail: info@udayjewellery.com;

website: www.udayjewellery.com; CIN: L74900TG1999PLC080813

NOTICE OF THE 22ND ANNUAL GENERAL MEETING, REMOTE E-VOTING INFORMATION AND BOOK CLOSURE

NOTICE is hereby given that the 22nd Annual General Meeting (AGM) of the Members of Uday Jewellery Industries Limited ('Company') will be held through Video Conferencing ("VC") or Other Audio Visual Means ("OAVM"), on Wednesday September 29, 2021 at 01:00 PM IST to transact the Ordinary & Special Business as detailed in the Notice dated 27th August, 2021, convening the said AGM.

In view of the continuing COVID-19 pandemic and the restrictions thereon, the Ministry of Corporate Affairs (MCA) has, vide its circular dated 13.01.2021 read together with circulars dated 08.04.2020, 13.04.2020, 05.05.2020 and 13.01.2021 (collectively referred to as "MCA Circulars") allowed convening the AGM through Video Conferencing or Other Audio-Visual Means, without the physical presence of the Members at a common venue. In accordance with the MCA Circulars, provisions of the Companies Act, 2013 and the Securities and Exchange Board of India (Listing Obligations & Disclosure Requirements) Regulations, 2015 (SEBI Listing Regulations), the AGM of the Company is being held through VC/OAVM.

Notice of AGM and Dispatch

In terms of the Section 101 of the Companies Act, 2013 read with Rule 18 of the Companies (Management and Administration) Rules, 2014, the aforesaid Notice and the Annual Report (including Financial Statements) for the Financial Year 2020-2021 have been sent through e-mail to all the Members whose e-mail addresses are registered with the Depository Participant(s)(DP)/Registrar & Transfer Agent (RTA) / Company on 4th September 2021. Annual Report and Notice of AGM has been sent to all members holding shares as on 27th August 2021. The Annual Report along with AGM Notice is available on the Company's website at www.udayjewellery.com The Notice convening the AGM is also available on www.evotingindia.com, www.bseindia.com Members who have acquired shares in the Company after the said date, or who have not registered their e-mail address with the DP/RTA/Company can access the Annual Report on the above website and send a request to your DP/RTA/Company for receipt of the same along with e-voting details.

Closure of Register of Members and Share Transfer Books

NOTICE is further given pursuant to Section 91 of the Companies Act, 2013 that the Register of Members and Share Transfer Books of the Company shall remain closed from Wednesday 22nd September, 2021 to Wednesday, 29th September, 2021 (both days inclusive) for the purpose of Annual General Meeting. Members and all other persons concerned are hereby requested to take note of the same and lodge the share transfer deed(s), if any, duly executed, with the Registrar & Transfer Agent (RTA) and also notify change in their address/bank account particulars, if any, to the RTA (in respect of shares held in physical form) or directly to their Depository Participant(s) (in respect of shares held in demat form) on or before 22nd September, 2021 ("cut off date"). All shareholders holding shares as on cut off date shall be eligible to cast their vote and attend the AGM of the Company.

Manner of Voting at the AGM (remote e-voting and e-voting at AGM)

NOTICE is further given that in compliance with Section 108 of the Companies Act, 2013, read with Rule 20 of the Companies (Management and Administration) Rules, 2014 and Regulation 44 of the SEBI (Listing Obligation and Disclosure Requirements) Regulations, 2015, the Company is providing e-voting facility (remote e-voting and e-voting at the AGM) to all its Share holders to enable them to cast their votes on all matters listed in the said Notice through electronic means.

The Company is pleased to provide E-voting facility (including "remote e-voting") of CDSL to all its Members to cast their vote on all resolutions set out in the Notice of the AGM. Members will be able to cast their vote electronically on the businesses as set forth in the Notice of the AGM either remotely (during remote e-voting period) or during the AGM (when window for e-voting is activated upon instructions of the

Chairman).	
Cut-Off Date for determining the Members entitled to vote through e-voting	Wednesday, 22nd September, 202
Commencement of e-voting period	Sunday, 26th September, 2021 (9:00 AM)
End of e-voting period	Tuesday 28th September 2021(5:00 PM)

The members who cast their vote through remote e-voting may attend the AGM but will not be allowed to vote again at the AGM. The detailed instructions for casting the vote through e-voting is attached to the AGM Notice as well as available on the Company's website on www.udayjewellery.com and on website at www.evotingindia.com and www.bseindia.com.

Any person who becomes a Member of the Company after the dispatch of the Notice convening the AGM and holds shares as on the cut-off date may obtain the LOGIN ID and password by sending a request to helpdesk.evoting@cdslindia.com or bsshyd@bigshareonline.com However, if such person is already registered with CDSL for e-voting then s/he can use his/her existing USER ID and password for casting vote. Any person who is not a shareholder as on the cut-off date may consider this notice for informational purposes only.

Attendance to the AGM through VC/OAVM:

Members are requested to note, that in view of the MCA Circulars, the Company is pleased to provide attendance to the AGM through VC/OAVM facility. The Share holders will be required to login on www.evotingindia.com using their e-voting User ID and password. The link to view and participate in the AGM proceedings will be available on www.evotingindia.com. The details for participation to the AGM registration as a Speaker and to ask questions on the agenda for the AGM are included in the Notes to the AGM Notice. The members are requested to refer the same in detail. Members who have not updated their e-mail addresses are requested to update the same with their DP by sending a written request by email to bsshyd@bigshareonline.com.

In case of any queries/grievances, connected with facility for voting by electronic means, please contact Mr. Rakesh Dalvi, Sr. Manager, and CDSL email; evoting@cdslindia.com or call 1800/225533, 022-23058542/43. Members may contact Mr. S.D. Prabhakar, Deputy General Manager, Bigshare Services Private Limited, Hyderabad on phone number 040-40144967 or e-mail to bsshyd@bigshareonline.com

The instructions for e-voting and participation in the AGM shall also form a part of the AGM Notice of the Company, which shall be available on the website of the Company, CDSL and the Stock Exchanges. This Advertisement is being published in compliance of the MCA Circulars and for the information of the members as is available on the Stock Exchanges website and the website of the Company. We urge all members to update their information at the earliest to receive the AGM

Notice, Annual Report and e-voting credentials (as applicable).

By Order of the Board of Directors For Uday Jewellery Industries Limited

Date:06.09.2021

Sd/-Ritesh Kumar Sanghi Managing Director



BIRLA PRECISION TECHNOLOGIES LIWITED

23, Birla Mansion No. 2, 1st Floor, D. D. Sathe Marg, Prarthana Samaj, Mumbai 400 004

Tel.: +91 022-23825060E-mail : info@birlaprecision.com Website: www.birlaprecision.in An ISO 9001:2000 & ISO 14001:2004 Company

CIN: L29220MH1986PLC041214

INFORMATION WITH REGARDS TO 34^{10} ANNUAL GENERAL MEETING OF BIRLA PRECISION TECHNOLOGIES LIMITED

Notice is hereby given that the 34th Annual General Meeting ("AGM") of the members of Birla Precisi Technologies Limited will be held on Thursday, 30th September, 2021 at 2.00 P.M. through Video Conferenci ("VC") Other Audio Visual Means ("OAVM") facility as per the provisions of the Companies Act, 2013 and Rules framed thereunder, SEBI (Listing Obligations and Disclosure Requirements) Regulations, 2015 read with the Circulars issued by Ministry of Corporate Affairs (MCA) dated 05th May, 2020, 08th April, 2020, 13th April, 2020 and 13th January, 2020 (collectively referred to as Circulars), to transact the business as set out in the notice convening AGM, without the physical presence of the members at a common venue.

Pursuant to MCA Circular(s) and SEBI Circular(s), the Annual Report for the financial year 2020-21 including

Notice convening the AGM has been sent only through email to members on their email id registered with the Company/RTA/ Depositories on 06th September, 2021 and are displayed and available on the website of the Company at www.birlaprecision.com, websites of the Stock Exchanges, i.e., BSE Limited at www.bseindia.com the website of National Securities Depository Limited (NSDL) i.e. <u>www.evoting.nsdl.com</u> agency for providing the Remote e-Voting facility and e-Voting system during the AGM. Further, in compliance with provisions of Section 108 of the Companies Act, 2013 red with Rule 20 of the

Furtner, in compliance with provisions of section 108 of the Companies Act, 2013 red with Kule 20 of the Companies (Management and Administration) Rules, 2014, as amended and Regulation 44 of the (SEBI) listing Obligations and Disclosure Requirements) Regulations 2015 the Members are provided with the facility to cast their votes on all resolutions as set forth in the Notice Convening the AGM using electronic voting system e-voting) provided by NSDL. The Voting rights of Members shall be in proportion to the equity shares held by them in the paid up equity share capital of the Company as on 23rd September, 2021.

The remote e-voting period shall commence at 9.00 A.M on Monday, 27th September, 2021 and ends at 5.00 P.M. on Wednesday, 2021. During this period, the members may cast their vote electronically. The remote e-voting shall not be allowed beyond 5.00 P.M. on Wednesday, September 29, 2021.Those members who shall be presen in the AGM through VC/OAVM will be couriered for the purpose of reckoning the quorum under section 103 of the Companies act, 2013.

The members who have cast their votes by remote e-voting prior to the AGM may also attend/particly AGM through VC/OAVM but shall not be entitled to cast their votes again.

Any person who becomes a member of the Company after dispatch of the Notice of the AGM and holding shares as on the cut off date may cast their votes by following the instructions and process of e-voting as provided in the Notice of the AGM. The Notice of AGM together with the Annual Report for FY 2020-21, will be sent only by electronic mode to those shareholders, whose email IDs are registered with the Company/Depository Participant(s) in accordance with the above mentioned MCA Circulars and the SEBI Circular. These documents will also be available on the

website of the Company Manner of registering/updating email addresses:

support@kfintech.com

shareholders	copy of the share certificate (front and back), PAN (self-attested scanned copy of PAN card), AADHAR (self-attested scanned copy of Aadhar Card) by email to cs@ birlaprecision.com
For Demat shareholders	Please provide Demat account details (CDSL-16digit beneficiary ID or NSDL- 16digit DPID + CLID), Name, client master or copy of Consolidated Account statement, PAN (self-attested scanned copy of PAN card), AADHAR (self-attested scanned copy of Aadhar Card) to sembirlaprecision.com

The shareholders may contact the Company's Share Transfer Agent, Kfin Technologies Private Limited by providing the Folio number/DP ID-client ID at their registered office at Karvy Selenium Tower-B, Plot No. 31 &32, Financial District, Gachibowli, Nanakramguda, Serlingampally, Hyderabad – 500 032or by email onkfinkart.

For Birla Precision Technologies Limited

Parth Matoli Date: 07.09.2021 Place: Mumbai **Company Secretary**



ಬೆಂಗಳೂರು ವಿದ್ಯಮಾನದ ಸುತ್ತ ಪ್ರದಕ್ಷಿಣೆ



BENGALURU ಸಂಯುಕ್ತ 🌣 ಕರ್ನಾಟಕ

07 **ಸೆಪ್ಟೆಂಬರ್** 2021 ಮಂಗಳವಾರ

ಸುದ್ದಿ ಮಿಂಚು

ಮಾಡಿದರೆ ಸಾಕು.

7.11 ಲಕ್ಷ ಮಂದಿಗೆ ಆರೋಗ್ಯ ಪರೀಕ್ಷೆ

ಬೆಂಗಳೂರು: ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ ಎಂಬ ಯೋಜನೆಯಡಿ ನಗರದಲ್ಲಿ ಮನೆ-ಮನೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿದ್ದು, ಕಳೆದ 21 ದಿನಗಳಲ್ಲಿ 2,48,280 ಮನೆಗೆ ಭೇಟಿ ನೀಡಿ 7,11,648 ಮಂದಿಗೆ ಆರೋಗ್ಯ ಪರೀಕ್ಷೆ ಮಾಡಲಾಗಿದೆ. ಈ ಕುರಿತು ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದು ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ 22,362 ಮಂದಿಗೆ ಕೊರೊನಾ ದೃಢಪಟ್ಟಿದ್ದವರು, 4,39,777 ಮಂದಿ ಮೊದಲನೇ ಡೋಸ್ ಪಡೆದವರು, 1,67,081 ಮಂದಿ ಎರಡನೇ ಡೋಸ್ ಲಸಿಕೆ ಪಡೆದವರಿದಾರೆ.

ಸಮೀಕ್ಷೆ ಮಾಡಿದ ಸಂದರ್ಭದಲ್ಲಿ 57,528 ಮಂದಿಗೆ ಕೋಮಾರ್ಬಿಡಿಟ್ಕಾಯಿಲೆಗಳಿರುವವರಿದ್ದು, ಶೇ. 50.8ರಷ್ಟು ಮಂದಿಗೆ ಡಯಾಬಿಟಿಸ್, ಶೇ.35.82ರಷ್ಟು ಮಂದಿಗೆ ರಕ್ತದೊತ್ತಡ, 2.48ರಷ್ಟು ಮಂದಿಗೆ ಹೃದಯ ಸಂಬಂಧಿ 2.99ರಷ್ಟು ಮಂದಿಗೆ ಥೈರಾಯ್ಡ್ ಕಾಯಿಲೆಯಿರುವುದು ನಿಗದಿಯಾಗಿದೆ ಎಂದರು.

ಸ್ಕೂಲ್ ಆಫ್ ಎಕನಾಮಿಕ್ಸ್ ಶುರು

ಬೆಂಗಳೂರು: ಶೈಕ್ಷಣಿಕ ವರ್ಷದಿಂದ ಆರ್ವ ವಿವಿ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂ ಫೈನಾನ್ಸ್ ಆರಂಭಿಸಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ 20 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪ್ರೊಫೆಸರ್ ದ್ವಾರಿಕಾ ಯೂನಿಯಲ್ ಅವರನ್ನು ಆ ಶಾಲೆಯ ಡೀನ್ ಆಗಿ ನೇಮಿಸಲಾಗಿದೆ. ಪ್ರಸ್ತುತ ವರ್ಷದಲ್ಲಿ ಇದು ಪೂರ್ಣ ಸಮಯದ ಮತ್ತು ಅರೆಕಾಲಿಕ ಪಿಎಚ್.ಡಿ ಕಾರ್ಯಕ್ರಮಗಳ ಜೊತೆಗೆ ಪದವಿ ತರಗತಿಗಳಾದ ಬಿ.ಎ, ಹಾಗೂ ಬಿಬಿಎಗಳನ್ನೂ ಸಹ ನಡೆಸುತ್ತಿದೆ. ವಿದ್ಯಾರ್ಥಿಗಳು ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಮೌಲ್ಯ ಹೂಡಿಕೆ, ಬ್ಯಾಂಕಿಂಗ್ ಮತ್ತು ವಿಮೆ ವಿಭಾಗಗಳಲ್ಲಿ ವೃತ್ತಿಪರತೆಯೊಂದಿಗೆ ಉದ್ಯಮಶೀಲತೆ ಮತ್ತು ಹಣಕಾಸು ವಿಷಯದಲಿ ಪರಿಣತಿ ಪಡೆಯುತ್ತಾರೆ. ನಂತರ ಅವರಿಗೆ ಕೆಲಸ ಸಿಗುವುದು ಕಷ್ಟವಾಗುವುದಿಲ್ಲ ಎಂದು ವಿವಿ ಹೇಳಿದೆ.

ನೀರಿನ ಸಂಪರ್ಕ ಕಡಿತ

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮಾಪಕದ ಮೂಲಕ ನೀರು ಹರಿಯುವಿಕೆಯನ್ನು ತಪ್ರಿಸಿ ಬೈಪಾಸ್ ಮುಖಾಂತರ ಪಡೆದಿರುವ ನೀರಿನ ಸಂಪರ್ಕವನ್ನು ಕಡಿತಗೊಳಿಸಿದೆ.

ಪೂರ್ವ ವಲಯದಲಿ 1436 ಹಾಗೂ ಪಶ್ರಿಮ ವಲಯದಲಿ 2338. ಒಟ್ಟು 3774 ಸಂಪರ್ಕಗಳನ್ನು ಬೈಪಾಸ್ ಮುಖಾಂತರ ಪಡೆದಿರುವುದನ್ನು ಮುಖ್ಯ ಅಭಿಯಂತರರು ಪತ್ತೆ ಮಾಡಿದ್ದು ಈ ಹಿನ್ನೆಲೆಯಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಿ ದಂಡ ವಿಧಿಸುವುದರೊಂದಿಗೆ ಬ್ಯಾಕ್ ಬಿಲ್ಲಿಂಗ್ ಸಹ ಮಾಡಲಾಗಿದೆ ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿವಿಧ ಸ್ಪರ್ಧೆಗಳು

ಬೆಂಗಳೂರು: ಗೌರಿ ಗಣೇಶ ಹಬ್ಬದ ಅಂಗವಾಗಿ ಆರ್ಟ್ರಿಫ್ಲೆಕ್ಸ್ ಅಕಾಡೆಮಿ ಆನ್ಲೈನ್ನಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂ ಡಿದೆ. ಚಿತ್ರಕಲೆ, ಸಂಗೀತ, ವೇಷಭೂಷಣ, ನೃತ್ಯ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಗುವುದು. ಆಸಕರು ಮೊ.9380671947 ಸಂಪರ್ಕಿಸಬಹುದು.

ವಿದ್ಯಾರ್ಥಿಗಳ ಸಾಧನೆ

ಬೆಂಗಳೂರು: ಎಜ್ಯುಟೆಕ್ ಸಂಸ್ಥೆಯ ವಿದ್ಯಾರ್ಥಿಗಳಾದ ಪ್ರಿಯಂವದ ಬಿಪಿ ಮತ್ತು ಶೇ,ಯಸ್ ಕೌಶಿಕ್ 10ನೇ ಬೋರ್ಡ್ ಪರೀಕ್ಷೆಯಲ್ಲಿ 99.8 ಮತ್ತು 99.36 ಶೇಕಡಾ ಅಂಕಗಳನ್ನು ಪಡೆಯುವ ಮೂಲಕ ಕರ್ನಾಟಕಕ್ಕೆ ಹೆಮ್ನೆ ತಂದಿದ್ದಾರೆ.

ದೀನ್ ಅಕಾಡೆಮಿಯ ಪ್ರಿಯಂವದ ಬಿಪಿ ಮತ್ತು ಬೆಂಗಳೂರಿನ ಪದ್ಮನಾಭನಗರದ ಪ್ರಾರ್ಥನಾ ಎಜುಕೇಶನ್ ಸೊಸೈಟಿಯ ಶ್ರೇಯಸ್ ಕೌಶಿಕ್ ಬಿಎಂ ಈ ತಿಂಗಳ ಆರಂಭದಲ್ಲಿ ಸಿಬಿಎಸ್ಇ ಘೋಷಿಸಿದ ಮೆರಿಟ್ ಪಟ್ರಿಯಲ್ಲಿ ಪ್ರಮುಖ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆ ಅಭಿನಂದಿಸಿದೆ.

ಹೊಸ ಹೈರ್ ಟಿವಿ ಬಿಡುಗಡೆ

ಗ್ರಾಹಕರಿಗೆ ಬಿಡುಗಡೆಯಾಗಿದ್ದು ವಿನ್ಯಾಸಗೊಳಿಸಲಾಗಿದೆ. ಈ ಸರಣಿಗೆ ಹೊಸ ಸೇರ್ಪಡೆಗಳನು ನೀಡುತ್ತದೆ. ಮಾಡಲಾಗುತ್ತಿದ್ದು ಹೊಸ ಅನುಭವವನ್ನು ಸಮಕಾಲೀನ ಆಧುನಿಕ ಸೌಂದರ್ಯದೊಂದಿಗೆ ಸಾಮರಸ್ಯ ಹೊಂದಿದೆ.

ಯಲಹಂಕ: ಯಲಹಂಕ ಭಾಗದಲಿ ಪತ್ರಿಕಾ ವಿತರಕರಾಗಿ ಕಳೆದ ಕಾರ್ಯನಿರ್ವಹಿಸುತಿದ ಜನಾರ್ದನರೆಡ್ಡಿ (44) ಸೋಮವಾರ



ಬಳಲುತ್ತಿದ್ದು ಹೆಬ್ಬಾಳದ ಬ್ಯಾಪ್ಪಿಸ್ಟ್ ಆಸತ್ರೆಯಲ್ಲಿ ಚಿಕಿತ್ತೆ ಪಡೆಯುತ್ತಿದ್ದು ಪಲಕಾರಿಯಾಗದೆ ನಿಧನರಾಗಿದ್ದಾರೆ. ಜನಾರ್ದನರೆಡ್ಡಿ ಅವರು ಪತ್ನಿ, ಪುತ್ರಿ, ಅಕ್ಕ, ಭಾವ, ಅಣ್ಣಂದಿರನ್ನು ಅಗಲಿದ್ದಾರೆ.

20 ದಿನಗಳಲ್ಲಿ ಮುಚ್ಚಲು ಸೂಚನೆ। ಗಣಪತಿ ವಿಸರ್ಜನೆ ರಾತ್ರಿ 9ರವರೆಗೆ ಅನುಮತಿ

ರಸ್ತೆ ಗುಂಡಿ ಮುಚ್ಚಲು ಗಡುವು

ಸಂ.ಕ. ಸಮಾಚಾರ ಬೆಂಗಳೂರು

ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ 20 ದಿನಗಳ ಗಡುವು ನೀಡಲಾಗಿದೆ.

ಮಳೆಯಿಂದಾಗುವ ಅನಾಹುತಗಳನ್ನು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ನಡೆಸಿದ ಸಭೆಯ ಈ ಕುರಿತು ಕಂದಾಯ ಸಚಿವ ಆರ್. ಅಶೋಕ್ ಸುದ್ದಿಗಾರರಿಗೆ ತಿಳಿಸಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಮೂರ್ರ್ನಾಲ್ಕು ತಿಂಗಳಿಂದ ಮಳೆ ಬೀಳುತ್ತಿರುವುದರಿಂದ ಹಲವಾರು ರಸ್ತೆಗಳು ಹಾಳಾಗಿ ಗುಂಡಿಗಳು ಬಿದ್ದಿವೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಕೂಡಲೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಸೆ.20ರೊಳಗೆ ಮುಚ್ಚಲು ಹಾಗೂ ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಸೆ.30ರೊಳಗಾಗಿ ಮುಚ್ಚಲು ಸೂಚಿಸಲಾಗಿದೆ ಎಂದರು.

ನಗರದ ಪ್ರಮುಖ ರಸ್ತೆಗಳಾದ 1,332ಕಿ.ಮೀ ವ್ಯಾಪ್ತಿಯಲ್ಲಿ ಬಿದ್ದಿರುವ ರಸ್ತೆ ಗುಂಡಿಗಳು ಹಾಗೂ ವಾರ್ಡ್ ಮಟ್ಟದಲ್ಲಿ ಬರುವ 85,791ಕಿ.ಮೀ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ತಿಳಿಸಲಾಗಿದೆ. ಮಳೆ ಜಾಸ್ತಿಯಾದರೆ ಮತ್ತೆ ರಸ್ತೆ ಗುಂಡಿಗಳು ಬೀಳಲಿವೆ ಅವುಗಳನ್ನು ನಿರಂತರವಾಗಿ ಮುಚ್ಚಲು ಕ್ರಮವಹಿಸಬೇಕು. ರಸ್ತೆ ಗುಂಡಿಗಳನ್ನು ಮುಚ್ಚುವ



ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಚಿವ ಆರ್.ಅಶೋಕ್ ಸಭೆ ನಡೆಸಿ ಚರ್ಚೆ ನಡೆಸಿದರು.

ಕೆಲಸ ನಿರಂತರವಾಗಿ ನಡೆಯುವ ಕೆಲಸವಾಗಿದೆ. ಜಲಮಂಡಳಿ, ಬೆಸ್ಕಾಂ ವತಿಯಿಂದ ರಸ್ತೆಗಳನ್ನು ಅಗೆಯುತ್ತಿರುವುದರಿಂದ ಸಮಸ್ಯೆಯಾಗುತ್ತಿದ್ದು, ಪಾಲಿಕೆ, ಜಲಮಂಡಳಿ ಹಾಗೂ ಬೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಿ ರಸ್ತೆ ದುರಸ್ತಿ ಕಾರ್ಯ ಮಾಡಲಾಗುವುದು. ಈ ಪೈಕಿ ಸ್ಥಳ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ

ಟ್ ಮಿಕ್ಸ್ ಪ್ಲಾಂಟ್ ನಿಂದ ಪ್ರತಿನಿತ್ಯ 20 ಲೋಡ್ ಡಾಂಬರು 8 ವಲಯಗಳಿಗೆ ಹೋಗಲಿದ್ದು ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತದೆ. ರಸ್ತೆ ಗುಂಡಿ ಮುಚ್ಚುವ ಸ್ಥಳದಲ್ಲಿ ಎಂಜಿನಿಯರ್ಗಳು ಕಡ್ಡಾಯವಾಗಿ ಇರಬೇಕು. ಗುಂಡಿ ಸುತ್ತಲು ಸ್ವಚ್ಛ ಮಾಡಿ ಗುಣಮಟ್ಟವಾಗಿ ಗುಂಡಿಗಳನ್ನು ಮುಚ್ಚಬೇಕು. ಒಮ್ಮೆ ಗುಂಡಿ ಮುಚ್ಚಿದ ನಂತರವೂ ಅಲಿ ರಸ್ತೆ ಹಾಳಾದರೆ ಅದಕ್ಕೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತದೆ

ಎಂದರು.ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶೋತ್ವರ ಆಚರಿಸುವ ಸಂಬಂಧ ಪಾಲಿಕೆ ಆಯ್ದ ಕೆರೆಗಳ ಅಂಗಳದಲ್ಲಿರುವ ಕಲ್ಯಾಣಿ/ನಿರ್ಮಿಸುವ ಹೊಂಡಗಗಳಲ್ಲಿ ಬೆಳಗೆಯಿಂದ ರಾತ್ರಿ 9ರವರೆಗೆ ವಿಸರ್ಜನೆ ಮಾಡಲು ಅನುಮತಿ ನೀಡಲಾಗುವುದು ಎಂದರು. ಮುಖ್ಯ ಆಯುಕ್ತ ಗೌರವ್ ಗುಪ್ತ, ವಿಶೇಷ ಆಯುಕ್ತರಾದ ಮನೋಜ್ ಜೈನ್, ರಂದೀಪ್, ರೆಡ್ಡಿ ಶಂಕರಬಾಬು, ದಯಾನಂದ್, ಬಸವರಾಜ್, ತುಳಸಿ ಮದ್ದಿನೇನಿ, ಡಾ. ಹರೀಶ್ಕುಮಾರ್, ರವೀಂದ್ರ ಮತ್ತಿತರರಿದ್ದರು.

■ ಆರ್ ಅಶೋಕ್ | ಸಚಿವರು

DON'T MISS THIS OPPORTUNITY

Govt of Karnataka certified TWO year **DIPLOMA** courses with placement assistance for PUC PASS students

COMPUTER SCIENCE ELECTRICAL | ELECTRONICS | CIVIL MECHANICAL I AUTOMOBILE

R.E.S. POLYTECHNIC

Recognised by Govt. of Karnataka & Approved by AICTE, New Delh #5, Sunkadakatte, Magadi Main Road, Hegganahalli Cross, Bengaluru-91 Phone: 080-23484814, @ 99166 46466, 99166 39466

ಮುಷ್ಕರಕ್ಕೆ ಪೌರಕಾರ್ಮಿಕರು ಸಜ್ಜು

ಬೆಂಗಳೂರು: ಗಣೇಶ ಚತುರ್ಥಿ ಆರಂಭದ ಮೂರು ದಿನಗಳ ಮುಂಚಿತವಾಗಿ ಸುಮಾರು 17,200ಕ್ಕೂ ಅಧಿಕ ಬಿಬಿಎಂಪಿ ಪೌರಕಾರ್ಮಿಕರು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 18,500ಕ್ಕೂ ಅಧಿಕ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ 1,300 ಮಂದಿ ಮಾತ, ಕಾಯಂ ಹೊಂದಿದ ಪೌರಕಾರ್ಮಿಕರಿದ್ದಾರೆ. ಉಳಿದ 17,200ಕ್ಕೂ ಅಧಿಕ ಪೌರಕಾರ್ಮಿಕರು 8 ವಲಯಗಳಲ್ಲಿ ನೇರ ವೇತನ ಪಾವತಿ ಅಡಿ ಸ್ಪಚ್ಷತಾ ಕಾರ್ಯ ಮಾಡುತ್ತಿದ್ದಾರೆ. ಮಂಗಳವಾರ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ತೀರ್ಮಾನಿಸಿದ್ದಾರೆ. ಇದೇ ವೇಳೆ ಗಣೇಶ ಹಬ್ಬವಿದ್ದು ನಗರದ ಹತ್ತಾರು ಮಾರುಕಟ್ಟೆಗಳು, ಹೋಟೆಲ್-ರೆಸ್ಟೋರೆಂಟ್ಗಲು ಹಾಗೂ 25 ಲಕ್ಷಕ್ಕೂ ಅಧಿಕ ಮನೆಗಳಲ್ಲಿ ಕಸ ಹಾಗೆಯೇ ಉಳಿಯಲಿದೆ. ಹಬ್ಬದ ದಿನಗಳಲ್ಲಿ ನಗರದಲ್ಲಿ ಕಸದ ರಾಶಿ ಹೆಚ್ಚಾಗುವ ಮತ್ತು ದುರ್ವಾಸನೆ ಬೀರುವ ಸಾಧ್ಯತೆಯಿದೆ.

ಲಸಿಕೆ ವಿತರಣೆಯಲ್ಲಿ ಪಕ್ಷಪಾತ

ಬೆಂಗಳೂರು: ಶಾಂತಿನಗರ ಶಾಸಕ ಪಕ್ಷಪಾತ ಧೋರಣೆ ಮತ್ತು ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಲಸಿಕಾ ಅಭಿಯಾನ ಹಳ್ಳ ಹಿಡಿದಿದೆ ಎಂದ ಆರೋಪಿಸಿ ಮಾಜಿ ಮೇಯರ್ ಗೌತಮ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮೇಯೋಹಾಲ್ ಬಳಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಕಾರ್ಯಕರ್ತರ |

ಈ ಸಂದರ್ಭದಲ್ಲಿ ಗೌತಮ್ ಕುಮಾರ್ ಮಾತನಾಡಿ, ಕೊರೊನಾ ಲಸಿಕೆ ದೇಶದ ಪ್ರತಿಯೊಬ್ಬರಿಗೂ ಸಿಗಬೇಕು ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ, ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ

ಎನ್.ಎ.ಹ್ಯಾರೀಸ್ ಅವರು, ಕಾಂಗ್ರೆಸ್ ಚಿಹ್ನೆ ಬಳಸಿ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ ಮತ್ತು ಲಸಿಕೆ ಕೇಂದ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮಗೆ ಬೇಕಾದವರಿಗೆ ಲಸಿಕೆ ಕೊಡಿಸು ತ್ತಿದ್ದಾರೆ. ಶಿಷ್ಪಾಚಾರದ ಪ್ರಕಾರ ಕೊರೊನಾ ಲಸಿಕೆ ಕೇಂದ್ರದಲ್ಲಿ ಪ್ರಧಾನಿಗಳ ಭಾವಚಿತ್ರ ಹಾಕೆಬೇಕು. ಆದರೆ, ಶಾಸಕರ ಭಾವಚಿತ್ರ ಹಾಕಿಕೊಂಡು ಪ್ರಚಾರ ಮಾಡಲಾಗುತ್ತಿದೆ. ಇದು ಮಾತ್ರವಲದೆ, ಲಸಿಕೆಯನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ಸಿಗುವಂತೆ ಮಾಡುತ್ತಿಲ್ಲ ತಮ್ಮ ಸ್ವಂತ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ದೂರಿದರು. ಕೊರೊನಾ ಲಸಿಕಾ ಅಭಿಯಾನ ರಾಜಕೀಯ ಮಾಡುತ್ತಿರುವ ಶಾಸಕರಿಗೆ ಸಹಕಾರ ನೀಡುತ್ತಿರುವ ಬಿಬಿಎಂಪಿ ಅಧಿಕಾರಿಗಳನ್ನು ಅಮಾನತು ಮಾಡಬೇಕು ಮತ್ತು ಸಮರ್ಪಕವಾಗಿ ಸಾರ್ವಜನಿಕರಿಗೆ ಲಸಿಕೆ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.



ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾಜಿ ಮೇಯರ್ ಗೌತಮ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಂಟೇನೈಂಟ್ ವಲಯ ಹೆಚ್ಚಳ

ಸಂ.ಕ. ಸಮಾಚಾರ ಬೆಂಗಳೂರು ಗಣೇಶ ಹಬ್ಬ ಸೇರಿದಂತೆ ಇನ್ನಿತ ಹಬ್ಬಗಳಿಗೆ ಬೆಂಗಳೂರು ಸಜ್ಜಾಗುತ್ತಿದ್ದಂತೆ, ಇಳಿಕೆ ಕಂಡಿದ್ದ ಸೂಕ್ಷ್ಮ ಕಂಟೇನ್ಫೆಂಟ್ ವಲಯಗಳ ಸಂಖ್ಯೆಯೂ

ಮತ್ತೊಮ್ಮೆ ಏರಿಕೆಯಾಗಲು ಆರಂಭಿಸಿದೆ. ಭಾನುವಾರದರೆಗೆ ಬಿಬಿಎಂಪಿ ನಗರದಲ್ಲಿ ಸುಮಾರು ನೂರು ಮೈಕ್ರೋ ಕಂಟೇನ್ಮೆಂಟ್ಗ ಳನ್ನು ಘೋಷಣೆ ಮಾಡಿದೆ. ಜನರು ಕೊರೊನಾ ನಿಯಮಗಳ ಪಾಲನೆಯನ್ನು ಮರೆಯುತ್ತಿದ್ದು ಮತ್ತೆ ಪ್ರಕರಣಗಳ ಸಂಖ್ಯೆ ಏರುವ ಸೂಚನೆ ತೋರುತ್ತಿದೆ ಎಂದು ಬಿಬಿಎಂಪಿ ಆತಂಕ ವ್ಯಕ್ತಪಡಿಸಿದೆ. ಆ.27ರಂದು ನಗರದಲ್ಲಿ ಇದೀಗ ಸೆ.1ರಂದು ಆ ಸಂಖ್ಯೆ ನೂರನ್ನು ಭಾನುವಾರದ ವೇಳೆಗೆ 103

ಕಂಟೇನ್ಮೆಂಟ್ ಝೋನ್ ಗಳಿಗೆ ಬಂದು ತಲುಪಿದೆ. ಮಹದೇವಪುರ ಹಾಗೂ ಪೂರ್ವ ವಲಯಗಳಲ್ಲಿ ಕಂಟೇನೆಂಟ್ ವಲಯಗಳದ್ದು ಸಿಂಹಪಾಲಾಗಿದೆ. ಇಲ್ಲಿ 22 ಕಂಟೇನೈಂಟ್ ವಲಯಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ದಾಸರಹಳ್ಳಿಯಲ್ಲಿ ಕಂಟೇನ್ಟೆಂಟ್ ವಲಯವಿದೆ. ಮಹದೇವಮರ ಹಾಗೂ ಪೂರ್ವ ವಲಯದಲ್ಲಿ ಕಂಟೇನೈಂಟ್ ವಲಯಗಳ ಸಂಖ್ಯೆ ಹೆಚ್ಚುತ್ತಿದೆ.

ಈ ಕುರಿತು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಅವರು ಮಾಹಿತಿ ನೀಡಿ, ಹೆಚ್ಚಿನ ಕಂಟೇನ್ಬೆಂಟ್ ವಲಯ ಗಳು ಐದಕ್ಕಿಂತ ಕಡಿಮೆ ಪ್ರಕರಣಗಳನ್ನು ಬಂದವರಿಂದ ಸೋಂಕು ಹೆಚ್ಚಳವಾಗಿರುವುದು ಒಂದು ಕಾರಣ ಎಂದಿದ್ದಾರೆ.

ಕೇರಳ ವಿದ್ಯಾರ್ಥಿಗಳಿಗೆ ನಿರ್ಬಂಧಕ್ಕೆ ಚಿಂತನೆ

ಬೆಂಗಳೂರು: ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ನಡುವೆಯೇ ಮತ್ತೆ ಕೇರಳದಿಂದ ಬರುತ್ತಿರುವವರಿಂದ ಸೋಂಕು ಹೆಚ್ಚುತ್ತಿರುವುದರಿಂದ ಆ ಭಾಗದಿಂದ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರುವ ಬಗೆಗೆ ಬಿಬಿಎಂಪಿ ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸುದ್ದಿಗಾರರಿಗೆ ಮಾಹಿತಿ ನೀಡಿ, ಕೊರೊನಾ ಮೂರನೇ ಅಲೆಯ ಭೀತಿಯಿಂದಾಗಿ ನೆರೆ ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರಲು ಗಂಭೀರ ಚಿಂತನೆ ನಡೆಸಲಾಗಿದೆ. ಕೊರೊನಾ ಉಲ್ಬಣ ಕಾರಣದಿಂದಾಗಿ ನಗರದ ಎರಡು ನರ್ಸಿಂಗ್ ಕಾಲೇಜು ಸೇರಿದಂತೆ ಐದು ವಿದ್ಯಾರ್ಥಿ ವಸತಿ ಗೃಹಗಳನ್ನು ಈಗಾಗಲೇ ಕಂಟೋನೈಂಟ್ ವಲಯ ಎಂದೂ ಗುರುತಿಸಿ, ಕಟ್ಟೆಚ್ಚರ ವಹಿಸಲಾಗಿದೆ ಎಂದರು. ಸದ್ಯದ ಪರಿಸ್ಥಿತಿಯಲಿ ನೆರೆಯ ಮಹಾರಾಷ್ಟ್ರ, ಕೇರಳ ರಾಜ್ಯಗಳಲಿ ಸೋಂಕಿತರು ಗಣನೀಯವಾಗಿ ಏರಿಕೆಯಾಗಿದ್ದು, ಅಲಿಂದ ಬೆಂಗಳೂರಿಗೆ ಆಗಮಿ ಸುವ ವಿದ್ಯಾರ್ಥಿಗಳನ್ನು ಕೆಲ ಕಾಲ ನಿರ್ಬಂಧ ಹೇರಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಗ್ರಾಪಂ ನೌಕರರ ಪ್ರತಿಭಟನೆ



ಗ್ಸಾ.ಪಂ ನೌಕರರ ಸಂಘದ ಕಾರ್ಯಕರ್ತರು ಪೃತಿಭಟನೆ ನಡೆಸಿದರು. ಬೆಂಗಳೂರು: ಕನಿಷ್ಟ ವೇತನಕ್ಕೆ ಬೇಕಾಗುವ ಅನುದಾನ ಬಡ್ತಿ, ಪಿಂಚಣಿ, ಕೊರೊನಾ ವಿವೆ

ಸೇರಿದಂತೆ ತಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಗ್ರಾಪಂ ನೌಕರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ಮೊದಲಿನಿಂದಲೂ ಗ್ರಾಪಂಗಳಲಿ ಬಿಲ್ ಕಲೆಕ್ಕರ್, ಆಪರೇಟರ್, ಸಿಪಾಯಿ ಮತ್ತು

ಸ್ವಚ್ಛತಾ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ಸಿಬ್ಬಂದಿಗೆ ಕಾರ್ಮಿಕ ಇಲಾಖೆಯಿಂದ ನಿಗದಿಪಡಿಸಿದ ವೇತನ ನೀಡಲಾಗುತ್ತಿದೆ. ಅದು ವರ್ಷದಲ್ಲಿ ಕೇವಲ ನಾಲ್ಕು ತಿಂಗಳಲ್ಲಿ ಮಾತ್ರ ಆಗುತ್ತಿದೆ. ಇದರಿಂದಾಗಿ ಅವರೆಲ್ಲರಿಗೆ ಕಷ್ಟದಲ್ಲಿ ಕೈತೊಳೆಯುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಅನೇಕ ಬಾರಿ ಗಮನಕ್ಕೆ ತಂದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಲ್ ಕಲೆಕ್ಷರ್ಗಳು, ಗುಮಾಸರು, ಬೆರಳಚ್ಚುಗಾರ ವೃಂದದ ನೌಕರರಿಗೆ ಕಾರ್ಯದರ್ಶಿ ಗ್ರೇಡ್-2 ಹುದ್ದೆಗೆ ಶೇ.70, ದ್ವಿತೀಯ ದರ್ಜೆ ಲೆಕ್ಷಸಹಾಯಕ ಹುದ್ದೆಗೆ ಶೇ.30ರ ಕೋಟಾದಲ್ಲಿ ಆಯ್ತೆ ಮಾಡಿಕೊಳ್ಳುವ ಮೂಲಕ 1984 ರಿಂದ ಅವಕಾಶ ಕಲ್ಪಿಸಲಾಗಿತ್ತು. ಕಳೆದ 18 ತಿಂಗಳಿನಿಂದ ಕೊರೊನಾದಿಂದಾಗಿ ಉಂಟಾಗಿರುವ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ನೇರ ನೇಮಕಾತಿ ಮಾಡುವುದನ್ನು ಆರ್ಥಿಕ ಇಲಾಖೆಯ ನಿರ್ದೇಶನದಂತೆ ತಡೆಹಿಡಿಯಲಾಗಿತು. ಒಟ್ಟಾರೆಯಾಗಿ ಗ್ರಾಪಂ ನೌಕರರು ತೀರಕಷ್ಟ ಎದುರಿಸುತ್ತಿದ್ದು ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಹವೆಂಬರ್ ಅಂತ್ಯಕ್ಕೆ ಎಲ್ಲರಿಗೂ ಕೊರೊನಾ ಲಸಿಕೆ, ನಿಫಾ ವೈರಸ್ ಹರಡದಂತೆ ಕಟ್ಟುನಿಟ್ಟಿನ ಕ್ರಮ–ಸಚಿವ ಡಾ.ಕೆ.ಸುಧಾಕರ್

ಸಾಂದೀಪನಿ ವಿದ್ಯಾರ್ಥಿ ವೇತನ ಬಿಡುಗಡೆ

ಜಾರಿಗೊಳಿಸುತ್ತಿರುವ ಸಾಂದೀಪನಿ ವಿದ್ಯಾರ್ಥಿ ವೇತನವನ್ನು ಮುಖ್ಯಮಂತ್ರಿ, ಬಸವರಾಜ ಬೊಮ್ಮಾಯಿ ಅವರು ಡಿಬಿಟಿ ಮೂಲಕ ಬಿಡುಗಡೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ನಂತರ ಮುಖ್ಯಮಂತ್ರಿಗಳು ಮಾತನಾಡಿ, 9,206 ವಿದ್ಯಾರ್ಥಿಗಳಿಗೆ ಮಂಡಳಿಯು 13.77 ಕೋಟಿ ರೂ.ಗಳ ವಿದ್ಯಾರ್ಥಿ ವೇತನ ನೀಡ ಲಾಗಿದೆ. ಬ್ರಾಹ್ಮಣ ಬುದ್ದಿವಂತಿಕೆಯೊಂದಿಗೆ ಸ್ಥಿತ ಪ್ರಜ್ಞತೆಯನ್ನು ಹೊಂದಿದ್ದಾರೆ. ಇದರಿಂದ ದೇಶ, ಸಮಾಜಕ್ಕೆ ಅನುಕೂಲವಾಗಿದೆ ಎಂದು ಅಭಿಪ್ರಾಯಪಟ್ಟರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಕಾರ್ಯಾರಂಭ ಮಾಡಿದ ಅಲಾವಧಿಯಲೇ ವ್ಯವಸ್ಥೆಯೊಳಗೇ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ನೆರವು ನೀಡಲು ಮಂಡಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಬ್ರಾಹ್ಮಣರಲ್ಲಿ ಐಟಿ/ಬಿಟಿ ವೃತ್ತಿ ಗಳನ್ನು ಆಯ್ಕೆ ಮಾಡಿಕೊಂಡವರು ಆರ್ಥಿಕವಾಗಿ ಸಬಲರಾಗಿದ್ದಾರೆ. ಆದಾಗ್ಯೂ ಆರ್ಥಿಕವಾಗಿ ಹಿಂದುಳಿದವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಈ ಹಿನ್ನೆಲೆಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿ, ಬಿ.ಎಸ್. ಯಡಿಯೂರಪ್ರ



ರಾಜ್ಯದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದ ಶಿಷ್ಯ ವೇತನ ತಂತ್ರಾಂಶದ ಮುಖಾಂತರ 'ಸಾಂದೀಪನಿ ಶಿಷ್ಯ ವೇತನ' ವಿತರಣೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಪ್ರೋ,ತ್ರಾಹ ನೀಡಿದರು ಎಂದು ನುಡಿದರು.

ಬ್ರಾಹ್ಮಣ ರೈತರಿಗೆ ಕೃಷಿ ಆಧಾರಿತ ಉದ್ಯಮ ಸ್ಥಾಪನೆಗೆ ನೆರವು ನೀಡುವ ಅನ್ನದಾತ ಯೋಜ ನೆಗೆ ಹಾಗೂ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಒದಗಿಸುವ ಪುರುಷೋತಮ ಯೋಜ

ಅವರು ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ನೆಗೆ ಚಾಲನೆ ನೀಡಿದರು. ಕಂದಾಯ ಸಚಿವ ಆರ್. ಅಶೋಕ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಪೆ, ನಿಗಮದ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ, ಶಾಸಕ ಸತೀಶ್ರೆಡ್ಡಿ ಮತ್ತಿತರರಿದ್ದರು.

ತಜ್ಞರು, ಶಿಕ್ಷಕರ ಜತೆ ಚರ್ಚಿಸಿ ಶಿಕ್ಷಣ ನೀತಿ ಅನುಷ್ಠಾನ...

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಪ್ರತಿ ಸಿದ್ದಪಡಿಸಿದ ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್ ಅವರಿಂದ ಹಿಡಿದು ಗ್ರಾಮಾಂತರ ಪ್ರದೇಶಗಳ ಶಾಲೆಗಳ ಶಿಕ್ಷಕರ ಅಭಿಪ್ರಾಯವನ್ನು ಪಡೆದು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತದೆಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದರು. ವಿದ್ಯಾಭಾರತಿ ಕರ್ನಾಟಕ ಮತ್ತು ಸಿಎಂಆರ್

ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಕರ್ನಾಟಕ ಶಾಲಾ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, ಅವಕಾಶಗಳು ಹಾಗೂ ಕಾರ್ಯತಂತ್ರಗಳು ಎಂಬ ವಿಷಯದ ಕುರಿತು ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ವರ್ಷಗಳಿಂದ ಹಲವು ಸುತ್ತಿನಲ್ಲಿ ಅಭಿಪ್ರಾಯ, ಚರ್ಚೆ ನಡೆಸಿ ರಾಷ್ಟ್ರೀಯ ಶಿಕ್ಷಣ ನೀತಿ ಸಿದ್ದಪಡಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ರಾಜ್ಯಮಟ್ಟದಲ್ಲಿ ಪಠ್ಯಕ್ರಮ ಸಿದ್ಧಪಡಿಸಲು ಕರ್ನಾಟಕ ರಾಜ್ಯಕ್ಕೆ ಸೂಚನೆ ನೀಡಿರುವ ಕಾರಣ ಶಿಕ್ಷಣ ತಜ್ಞರು, ಶಿಕ್ಷಕರು, ವಿಷಯ ತಜ್ಞರು, ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಎಲ್ಲರೂ ನೀಡುವ ಸಲಹೆಸೂಚನೆಗಳನ್ನು ಸ್ವೀಕರಿಸುತ್ತೇವೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರವಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸಭೆಗಳನ್ನು ನಡೆಸಲಾಗು ತ್ತಿದೆ. ಹಲವು ತಜ್ಞರ ಜೊತೆ ಚರ್ಚಿಸಲಾಗಿದೆ. ವಿಜ್ಞಾನಿ ಕಸ್ತೂರಿ ರಂಗನ್, ರಾಷ್ಟ್ರೀಯ ಶಿಕ್ಷಣ ನೀತಿ ಸಲಹಾ ಸಮಿತಿ ಸದಸ್ಯರು, ವಿಶ್ವವಿದ್ಯಾಲಯ ಅನುದಾನ ಆಯೋಗದ ಸದಸ್ಯ ಎಂ.ಕೆ ಶ್ರೀಧರ್ ಸೇರಿದಂತೆ ಶಿಕ್ಷಣ ಕ್ಷೇತ್ರದ ಹಲವು ತಜ್ಞರು, ಇಲಾಖೆಯಲ್ಲಿ ಕೆಲಸ ಮಾಡಿದ ಹಾಲಿ ಮತ್ತು ನಿವೃತ್ತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ' ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಪಠ್ಯಕ್ರಮ ಸಿದ್ದಪಡಿಸಿದ ಬಳಿಕ ಹಾಲಿ ಇರುವ ಪಠ್ಯಕ್ರಮದೊಂದಿಗೆ ತುಲನೆ ಮಾಡಲಾ ಗುತ್ತದೆ. ಈ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ರೂಪ ನೀಡಲು ಶೀಘ್ರದಲ್ಲೇ ಒಂದು ಟಾಸ್ಕ್ ಫೋರ್ಸ್ ಕೂಡ ರಚಿಸಲಾಗುತ್ತದೆ ಎಂದರು. ಸಿಎಂಆರ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಸಿ ರಾಮಮೂರ್ತಿ, ಶಿಕ್ಷಣ ನೀತಿ ಸಲಹಾ ಸಮಿತಿ ಸದಸ್ಯ ಪ್ರೊ.ಎಂ.ಕೆ. ಶ್ರೀಧರ್, ವಿಶ್ವಭಾರತಿ ರಾಷ್ಟ್ರೀಯ ಅಧ್ಯಕ್ಷ ದೂಸಿ ರಾಮಕೃಷ್ಣ ರಾವ್ ಇದ್ದರು.

ಹಗಲು ಬಲೂನ್ ಮಾರಾಟ-ರಾತ್ರಿ ಕಳ್ಳತನ

🖊 ಗಲು ವೇಳೆ ಬಲೂನ್ ಮಾರಾಟ ಮಾಡುತ್ತ ಬೀಗ ೦೦ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ರಾತ್ರಿ, ವೇಳೆ ಕಳ್ಳತನ ಮಾಡುತ್ತಿದ್ದ ಬಗಾರಿಯಾ ತಂಡದ ಮೂವರನ್ನು ರಾಜಸ್ಥಾನದ ಅಜ್ಜೀರ್ನಲ್ಲಿ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮುಖೇಶ್, ಧರ್ಮ, ಲಕ್ಷ್ಮಣ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 200 ಗ್ರಾಂ ಚಿನ್ನಾ ಭರಣ ವಶಪಡಿಸಿಕೊಳ್ಳಲಾಗಿದೆ. ಬಲೂನ್ ಮಾರುವ ನೆಪದಲಿ ಬಗಾರಿಯಾ ತಂಡ ಹಗಲು ವೇಳೆ ಏರಿಯಾಗಳಲ್ಲಿ ರೌಂಡ್ ಹಾಕುತ್ತ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ರಾತ್ರಿ ಕಳ್ಳತನಕ್ಕೆ ಇಳಿಯುತ್ತಿತ್ತು. ಕೇವಲ 3-4 ನಿಮಿಷ ದಲ್ಲೇ ಮನೆಯ ಲ್ಲಿರುವ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾ ಗುತ್ತಿತ್ತು. ಆ.8ರಂದು ಅಮೃತನಗರದ ಮನೆ ಯೊಂದಕ್ಕೆ ಕನ್ನ ಹಾಕಿದ್ದ ಖದೀಮರ ಗ್ಯಾಂಗ್, ರಾಜಸ್ಥಾನದ ಅಜ್ಜೀರ್ಗೆ ಎಸ್ತೇಪ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡ ಅಮೃತಹಳ್ಳಿ ಪೊಲೀಸರು, ರಾಜಸ್ಥಾನಕ್ಕೆ ತೆರಳಿ ಸತತ 1 ವಾರಗಳ ಕಾಲ ಪರಿಶ್ರಮ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಗ್ಯಾಸ್ ಗೀಸರ್ ಸೋರಿಕೆ ವೈದ್ಯ ವಿದ್ಯಾರ್ಥಿನಿ ಸಾವು

ಗಾರ್ ಸ್ಟ್ ಗೇಸರ್ ಸೋರಿಕೆಯಾಗಿ ಉಸಿರುಗಟ್ಟಿ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಸಂಪದ (23) ಮೃತಪಟ್ಟ ದುರ್ದೈವಿ. ಕಳೆದ ಸೆ.4ರಂದು ಸ್ನಾನಕ್ಕೆ ತೆರಳಿದ್ದಾಗ ವಿದ್ಯಾರ್ಥಿನಿ ಕಾರ್ಬನ್ ಮಾನಾಕ್ಷೈಡ್ ಸೋರಿಕೆಯಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ಪಾನ ಮಾಡಲು ಮಧ್ಯಾಹ್ನ 12.30ಕ್ಕೆ ಬಾತ್ರಾಂಗೆ ಹೋಗಿದ್ದೆ ವಿದ್ಯಾರ್ಥಿನಿ 2 ಗಂಟೆಯಾದರೂ ಹೊರಬಂದಿರಲಿಲ್ಲ. ಅನುಮಾನದಿಂದ ಬಾತ್ರೂ ಬಾಗಿಲು ಒಡೆದು ನೋಡಿದಾಗ ಪ್ರಜ್ಞೆತಪ್ಪಿ ಬಿದ್ದಿರುವುದು ಕಂಡಿತ್ತು. ತಕ್ಷಣವೇ ವಿದ್ಯಾರ್ಥಿನಿ ಸಂಪದಾಳನ್ನು ಆಸ್ಪತ್ರೆಗೆ ಕರೆತಂದರೂ ಮಾರ್ಗಮಧ್ಯೆಯೇ ಆಕೆ ಸಾವನ್ನಪ್ಪಿದ್ದಾಳೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಹೀಲಿಂಗ್ ಬೈಕ್ ವಶ

ರಸ್ತೆಯಲ್ಲಿ ಫ್ರೀಲಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಹಾಗೂ ಅವರ ಬಳಸಿದ ದ್ವಿಚಕ್ರ ವಾಹನಗಳನ್ನು ಕೆ.ಆರ್.ಮರ ಸಂಚಾರಿ ಪೊಲೀಸರು ಸೋಮವಾರ ವಶಕ್ತೆ ಪಡೆದುಕೊಂಡಿದ್ದಾರೆ.

ಸಾಗರ್, ಫೈರೋಜ್, ಸಂಜಯ ಗೌಡ ಮೊದಲಾದವರನ್ನು ವಶಕ್ಷೆ ಪಡೆಯಲಾಗಿದೆ. ಹಳೆ ಮದರಾಸು ರಸೆ, ಟಿಸಿಪಾಳ್ಯ, ಮುಖ್ಯರಸ್ತೆಗಳಲ್ಲಿ ಪೊಲೀಸರು ಅಯ್ಯಪ್ಪನಗರ ಕಾರ್ಯಾಚರಣೆ ನಡೆಸಿ ಸದರಿ ವಾಹನಗಳನ್ನು ಮತ್ತು ವಾಹನ ಸವಾರರನ್ನು ವಶಕ್ತೆ ಪಡೆಯಲಾಗಿದೆ. ಸದರಿ ವಾಹನಗಳ ಸೈಲೆನ್ನರ್ಗಳನ್ನು ಭಾರಿ ಶಬ್ದ ಬರುವ ರೀತಿಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿಕೊಂಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗಿದೆ.



ಸಿಕ್ಕಿಬಿದ್ದ ಕಳ್ಳ

ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ರಾಜಾನುಕುಂಟೆ ನಿವಾಸಿ. ಆರೋಪಿಯಿಂದ 11 ಲಕ್ಷ ರೂ. ಬೆಲೆಯ 221 ಗ್ರಾಂ ತೂಕದ ಚಿನ್ನದ ಆಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಈತ ಜೈಲಿಗೆ ಹೋಗಿ ಇತೀಚೆಗೆ ಜೈಲಿನಿಂದ ಹೊರಬಂದು ತನ್ನ ಹಳೆ ಚಾಳಿ ಮುಂದುವರೆಸಿದ್ದನು ಎಂದು ತಿಳಿದುಬಂದಿದೆ. ಆರೋಪಿಯು ಸಿಸಿ ಟಿವಿ ಅಳವಡಿಸದ ಕಡೆಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದನು. ಹಗಲಿನ ವೇಳೆಯಲ್ಲಿ ಬೀಗ ಹಾಕಿರುವ ಮನೆಗಳನ್ನು ನೋಡಿಕೊಂಡು ಕತ್ತಲಾಗುತ್ತಿದ್ದಂತೆ ಕಳ್ಳತನ ಮಾಡುತ್ತಿದ್ದನು. ಇದೇ ರೀತಿ ಆ.12ರಂದು ಮನೆಗಳ್ಳತನ ನಡೆದು 60 ಗ್ರಾಂ ಚಿನ್ನದ ಒಡವೆ ಕಳ್ಳತನವಾಗಿದ್ದ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



CERC (ವಜ್ಯಪಾರದ ಸಡವಳಿಕೆ) ನಿಯಮಗಳು –೧೯೯೯ ರ ನಿಯಮ–೯೬ ರ ಅಡಿಯಲ್ಲಿ ಅನುಮೋದನೆ ಮತ್ತು CERC (ಸುಂಕದ ನಿಯಮಗಳು ಮತ್ತು ಪರತ್ರಗಳು) ನಿಯಮಗಳು '೨೦೧೯ i) ೨೦೧೪–೧೯ರ ಸುಂಕದ ಬ್ಲಾಕ್ ಗೆ ಪ್ರಸರಣ ದರವನ್ನು ಹೆಚ್ಚಿಸುವುದು ಮತ್ತು ii) ಪ್ರಸರಣ ದರವನ್ನು ನಿರ್ಧರಿಸುವುದು ೨೦೧೯-೨೪ ಅರ್ಜಿ-ಗಾಗಿ ಸುಂಕದ ಬ್ಲಾಕ್: ದಕ್ಷಿಣ ಪ್ರದೇಶದಲ್ಲಿ "ಕಲ್ಪಕ್ಟಂ ಪಿಎಫ್-ಬಿಆರ್ (೫೦೦ಎ೦ಡಬ್ಲ್ಯು) ಯೋಜನೆಗ ಸಂಬಂಧಿಸಿದ ಪ್ರಸರಣ ವ್ಯವಸ್ಥೆ" ಅಡಿಯಲ್ಲಿ ಪ್ರಸರಣ ಸೃತ್ಯಗಳಿಗಾಗಿ.

a ಮೇಲೆ ತಿಳಿಸಿದ ಪ್ರಸರಣ ವ್ಯವಸ್ಥೆಯ ಫಲಾಸುಭವಿಗಳು: (ಎ) ಕೆಪಿಟಿಸಿಎಲ್ (ಬೆ) ಎಪಿಟಿಆರ್ಎಎರ್ಎರ್ಸ್ಓ (ಸಿ) ಕೆಎಸ್ಇದೆ (ಡಿ) ಟಿಎರ್ಇದೆ (ಇ) ವಿದ್ಯುತ್ ಇಲಾಖೆ, ಗೋವಾ (ಎಫ್) ವಿದ್ಯುತ್ ಇರಾಣೆ, ಮದುಚೇರಿ (ಜೆ) ಎಪಿಇಡಿಸಿಎಲ್ (ಜೆಚ್) ಎಪಿಎಸ್ಪಡಿಸಿಎಲ್ (ಜೆ) නඩහත්වයිර්නප් (ජ) හිතුනත්වියනං (න) ස්තුනත්වියනං (නං) ස්සේතුනත්වියනං (නත්) ಎಂಇಎಸ್ಸ್ಎಎಂ (ಒ) ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ. (ಮಿ) ಟ್ರಾರ್ಟ್ಮಮಿಷನ್ ಕಾರ್ಮರೇಷರ್ ಆಫ್ ತೆಲಂಗಾಣ (ಕ್ಕೂ) ಟಿಎಎರ್ಇಇಡಿಸಿಒ (ಆರ್) ಟಿಎರ್ಟಿಸಿ (ಎಸ್) a. ಸುಂಕದ ವಿವರಗಳು:

ಯೋಜನೆ			#004-0#	JOOH-04	30-400E	90-3008	#00#-0F
ಸಂಯೋಜಿತ	ಎಎಫ್ಸ್ ಅದು	ಎಎಫ್ಸ್ ಅನುಮೋದಿಸಲಾಗಿದೆ		N. A.SEO	ORVALL	MARCHO	OVE.8.VL
ಆಸ್ತಿ -1 ಮತ್ತು 2	ಬ್ರೂಪ್ ಅಪ್ ಅಧಾರಿತ ಪರಿಷ್ಕೃತ ಎಎಫ್ಸ್		03.0030	SABSBO	ORVEAL	00,900	OVERNE
<u>ಸ್ತಪ್ತ −3</u>	ಎಎಫ್ಸ್ ಅನುರೋದಿಸಲಾಗಿದೆ		FF2.89	FULAV	FLVAV	TVRTE	FALAD
	ಗಳಿಸು ನಿಮ್ಮ ಇಲಮ್ಮಿಸ ನಿಮ್ಮ ನಿಮ್ಮ ನಿಲ್ಲಿಸು		FFLAV	FU.B.UO	TEA, ET	FVVAR	43.46.7
2 VE-7006 (Mu ₆					(ci.e.	೧೯೧೩ನಲ್ಲಿ)
ರೋಜನೆ			.000F-30	08-0808	80,90-,88	AC-ECOS	VE-,88.08
ಸಂಯೋಜಿತ ಆಸ್ತಿ -1 ಮತ್ತು 2 ಸ್ಪತ್ತು -3		ಎಎಫ್ಸ್	OACLER	0.8000.80	OBVER.	OROLEY	000#.89
		ಎಎಫ್ ಸಿ	WAA.FO	BOW.AA	256.00	VKR35	LHLAV

www.powergridindia.com ನಲ್ಲಿ ಪ್ರಂಡ್ ಮಾಡಲಾಗಿದೆ. ಅರ್ಜಿಯಲ್ಲಿ ಒಳಗೊಂಡಿರುವ ಸುಂಕವನ್ನು ನಿರ್ಧರಿಸುವ ಪ್ರಸ್ತಾಪಗಳ ಕುರಿತು ಸಲಹೆಗಳು ಮತ್ತು⁶ ಆಕ್ಷೇಪಣೆಗಳು ಯಾವುದಾದರೂ ಇದ್ದರೆ, ಫಲಾಸುಭವಿ ಸೇರಿದಂತೆ ಕೇಂದ್ರೀಯ ವಿದ್ಯುತ್ ನಿಯಂತ್ರಣ ಅರ್ಯೋಗ್ಯರಿ a, ಮತ್ತು v ನೇ ಮಹಡಿ, ಚಂದ್ರಲೋಕ್ ಕಟ್ಟಡ, ಜನಪಥ್, ಹೊಸ ದೆಹಲಿ – ೧೧೦ ೦೦೧ (ಅಥವಾ ಆಯೋಗದ 🖰 ಕಥೇರಿ ಇರುವ ಇತರ ವಿಳಾಸ), ಈ ನೋಟಸ್ ಪ್ರಕಟಿಸಿದ ೩೦ ದಿನಗಳಲ್ಲಿ ಅರ್ಜಿದಾರರಿಗೆ ಅದರ ಕಾರ್ಪೊರೇಟ್ 🖣 ಕಚೇರಿಯ ವಿಶಾಸದಲ್ಲಿ ಸಕಲು, ಕ್ಷಳ : ಗುರ್ಗಾಯ್

ದಿನಾಂಕ : ೩೧.೧೮.೨೦೨೧

ಮುಟ್ಟ ಪ್ರಧಾನ ವ್ಯವಸ್ಥಾಪಕರು (ವಾಣೆಟ್ಟ) [ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್

ನೋಂದಾಯಿತ ಕಡೇರಿ: ಬಿ—೯, ಕುತಾಬ್ ಸಾಂಗ್ರೆಕ ಪ್ರದೇಶ, ಕತ್ತಾರಿಯಾ ಸರ್ವೈ ನಾನದೆಹಲಿ ೧೧೦ ೦೧೩ **ಇವರ್ಷರೇಟ್ ಕಡೇವಿ** ಸೌದಾಮಿಸಿ, ಪ್ರಾಟ್ ಸಂ.೨, ಸ್ಟೇರ್ –೨೯, ಗುರ್ಗಾಂಪ್, ಹರಿಯಾಣ – ೧೨೨ ೦೧೧ www.powergridindia.com, CIN: L40101DL1989GOI038121 ಮಹಾರತ್ನ ಪಿಎಸ್ಯು

(ಭಾರತ ಸರ್ಕಾರದ ಉದ್ಯಮ)

PRESTIGE ESTATES PROJECTS LIMITED

Registered Office: Prestige Falcon Tower, No.19, Brunton Road, Bengaluru - 560025 Email: investors@prestigeconstructions.com; Website: www.prestigeconstructions.com

NOTICE OF ANNUAL GENERAL MEETING

NOTICE is hereby given that the TWENTY FOURTH Annual General Meeting (AGM) of the Members of Prestige Estates Projects Limited will be held on Monday, September 27, 2021 at 12: 00 Noon through Video Conferencing (VC) Facility / Other Audio Visual Means (OAVM), to transact the businesses as set out in the notice of the AGM

The Notice of the Meeting setting out the Ordinary business & Special business and the Annual Report for the financial year ended 2020-21 have been mailed to all the members of the Company at their registered e-mail addresses on September 5, 2021.

Pursuant to the provisions of Section 108 of The Companies Act, 2013 read with Rule 20 of The Companies (Management and Administration) Rules, 2014, as amended, and Regulation 44 of Securities Exchange Board of India (Listing Obligations and Disclosure Requirements) Regulations, 2015, the Company is providing its members, facility to exercise their right to vote on resolutions proposed to be passed in the Annual General Meeting ("the meeting") of the Company. The members may cast their votes using an electronic voting system from a place other than the venue of the meeting ('remote e-voting'). The Company has engaged the services of Central Depository Services Limited (CDSL) as the agency to provide e-voting facility.

The communication relating to remote e-voting inter alia., containing User ID and Password along with a copy of the Notice convening the meeting has been mailed to the members. A copy of the AGM notice along with the e-voting instructions can also be accessed and downloaded from our website www.prestigeconstructions.com and also on the website of CDSL https://www.evotingindia.com.

The e-voting period commences on Friday, September 24, 2021 at 9.00 A.M. and ends on Sunday, September 26, 2021 at 5.00 P.M. During this period, shareholders' of the Company, holding shares either in physical form or in dematerialized form, as on the cut-off date (record date) of September 20, 2021 may cast their vote electronically. The e-voting module shall be disabled by CDSL for voting

The Board of Directors has appointed Mr. Nagendra D. Rao, Practicing Company Secretary, as the Scrutinizer for conducting the e-voting process in accordance with law and in a fair and transparent manner. The Results along with the Scrutinizer's report shall be placed on the website of the Company and on the website of CDSL within 48 hours of passing of the Resolutions at the Annual General Meeting of the Company.

All Investors queries / Grievances may be addressed to Mr. Manoj Krishna JV, Company Secretary & Compliance Officer of the Company at investors@prestigeconstructions.com

Date: September 6, 2021 For and on behalf of Prestige Estates Projects Limited Place: Bengaluru Manoj Krishna JV

Company Secretary and Compliance Officer

epaper.samyukthakarnataka.com

CMYK